

ಮಾಧ್ಯಮ, ಜಾಗೃತಿ ಮತ್ತು ದಾಖಲೀಕರಣ 2012-13

ಸರ್ವ ಶಿಕ್ಷಣ ಸರ್ವ ಶಿಕ್ಷಣ ಅಭಿಯಾನವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದ ಒಂದು ಯೋಜನೆಯಾಗಿದ್ದು, 2001 ರಿಂದ ಚಾಲ್ತಿಯಲ್ಲಿದೆ. ಸರ್ವ ಶಿಕ್ಷಣ ಅಭಿಯಾನ ಚಟುವಟಿಕೆಗಳು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದರೆ ಜನ ಸಮುದಾಯದಲ್ಲಿ, ಜಾಗೃತಿ ಆಗಬೇಕಾದಲ್ಲಿ ಪತ್ರಿಕೆ, ಟಿ.ವಿ, ರೇಡಿಯೋ ಜನಪದ ಮುಂತಾದ ಮಾಧ್ಯಮಗಳನ್ನು ಯುಕ್ತವಾಗಿ ಬಳಸಿಕೊಳ್ಳಬೇಕಾಗುತ್ತದೆ.

ಆರ್.ಟಿ.ಇ 2009 ರ ಆಶಯಗಳ ಬಗ್ಗೆ ಎಸ್.ಡಿ.ಎಂ.ಸಿ, ಜನಪ್ರತಿನಿಧಿಗಳು, ಶಿಕ್ಷಕರು ಮತ್ತು ಸಮುದಾಯಕ್ಕೆ ತಿಳಿಯಪಡಿಸುವ ಗುರಿಯೊಂದಿಗೆ 2012-13ನೇ ಸಾಲಿನ ಮಾಧ್ಯಮ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು.

2012-13ನೇ ಸಾಲಿನಲ್ಲಿ ಕೈಗೊಂಡ ಚಟುವಟಿಕೆಗಳು:

1. ಶಿಕ್ಷಣ ಹಕ್ಕು ಅಭಿಯಾನ: ರಾಷ್ಟ್ರದ ಮೊದಲ ಶಿಕ್ಷಣ ಮಂತ್ರಿಗಳಾಗಿದ್ದ ಡಾ|| ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನವಾದ ದಿ: 11.11.2011 ರಂದು "ರಾಷ್ಟ್ರೀಯ ಶಿಕ್ಷಣ ದಿನಾಚರಣೆ" ಎಂದು ರಾಷ್ಟ್ರಾದ್ಯಂತ ಆಚರಿಸುವ ಮೂಲಕ ಶಿಕ್ಷಣ ಹಕ್ಕು ಅಭಿಯಾನಕ್ಕೆ ಚಾಲನೆ ನೀಡಲಾಯಿತು.



28ನೇ ಏಪ್ರಿಲ್ 2012 ರಂದು ಕರ್ನಾಟಕ ಸರ್ಕಾರವು ಆರ್.ಟಿ.ಇ 2009 ರ ಅಡಿಯಲ್ಲಿ "ಕರ್ನಾಟಕದ ಮಕ್ಕಳ ಶಿಕ್ಷಣ ಹಕ್ಕು ನಿಯಮಗಳು 2012" ನ್ನು ಬಿಡುಗಡೆಗೊಳಿಸಿತು. ಶಿಕ್ಷಣ ಹಕ್ಕು ಅಭಿಯಾನದಡಿಯಲ್ಲಿ ಸ್ವಯಂ ಸೇವಕರ ತಂಡಗಳು ಸರ್ಕಾರಿ, ಅನುದಾನಿತ ಮತ್ತು

ಅನುದಾನರಹಿತ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಆರ್.ಟಿ.ಇ ನ ಆಶಯಗಳ ಅನುಷ್ಠಾನದ ಬಗ್ಗೆ , ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ಶಾಲೆಗಾಗಿ ನಾವು-ನೀವು:

ಕರ್ನಾಟಕ ಸರ್ಕಾರವು ವಿಶೇಷವಾಗಿ ಜುಲೈ-5 ರಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಲು ತೀರ್ಮಾನಿಸಿತು. ಅದರಂತೆ ಮುಖ್ಯಮಂತ್ರಿಗಳನ್ನೊಳಗೊಂಡಂತೆ ಎಲ್ಲ ಸಚಿವರು, ಜನಪ್ರತಿನಿಧಿಗಳು, ಪೋಷಕರು ಮತ್ತು ಇಲಾಖೆಯವರು ಆ ದಿನ ಶಾಲೆಗಳಿಗೆ ತೆರಳಿ ಶಾಲೆಯ ಶೈಕ್ಷಣಿಕ ಮತ್ತು ಭೌತಿಕ ಸ್ಥಿತಿ-ಗತಿ ತಿಳಿಯುವ ಕಾರ್ಯ ಮಾಡಿದರು.

2012-13ನೇ ಸಾಲಿನ ನಮ್ಮ ಘೋಷವಾಕ್ಯ "ಶಿಕ್ಷಣದಲ್ಲಿನ ಎಲ್ಲರ ಉತ್ಸಾಹ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ" ಎನ್ನುವುದಾಗಿತ್ತು. ಅದರಂತೆ ಎಲ್ಲ ಗಣ್ಯರನ್ನು, ಪೋಷಕರನ್ನು ಶಾಲೆಯಡೆಗೆ ಸೆಳೆಯುವ ಕಾರ್ಯಕ್ರಮ ಇದಾಗಿತ್ತು.



ಕಾರ್ಯಕ್ರಮದ ಉದ್ಘಾಟನೆಯಾದ ನಂತರ ಜುಲೈ 6 ರಿಂದ 31 ರವರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಂಡಗಳಲ್ಲಿ (ಕಿ.ಪ್ರಾ.ಶಾಲೆಗೆ 2 ಜನ, ಹಿ.ಪ್ರಾ.ಶಾಲೆಗೆ 3 ಜನ ಮತ್ತು ಪ್ರೌಢ ಶಾಲೆಗೆ 6 ಜನ) ಸರ್ಕಾರಿ ಶಾಲೆಗಳನ್ನು ದಿನಕ್ಕೊಂದು ಶಾಲೆಯಂತೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಈ ತಂಡಗಳಿಗೆ ಶಾಲೆಗಳಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆ ವಿವರಿಸುವ ಪುಸ್ತಿಕೆಯನ್ನು ನೀಡಲಾಗಿತ್ತು. ಈ ಪ್ರಶ್ನಾವಳಿ ಪುಸ್ತಿಕೆಯಲ್ಲಿ ಸದಸ್ಯರುಗಳು ಗಮನಿಸಿದ ಅಂಶಗಳನ್ನು ದಾಖಲಿಸುವ ಕಾರ್ಯವಾಗಿದ್ದು, ಇದರ ಆಧಾರದಲ್ಲಿ ಶಾಲಾವಾರು, ಕ್ಲಸ್ಟರ್ ವಾರು ಬ್ಲಾಕ್ ವಾರು ಮತ್ತು ಜಿಲ್ಲಾವಾರು ವಿಶ್ಲೇಷಣೆ ಮಾಡಲಾಗಿದೆ.

ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ , ಜಾಗೃತಿ

1. ಪತ್ರಿಕೆಗಳಲ್ಲಿ ಜಾಹೀರಾತು

ಜಿಲ್ಲೆಯ 870 ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆಯೋಜನೆ

ವಿದ್ಯಾನಗರಿಯಲ್ಲಿ ಶಾಲೆಗಾಗಿ ನಾವು-ನೀವು



ವಿದ್ಯಾನಗರಿಯಲ್ಲಿ 870 ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆಯೋಜನೆ

ವಿದ್ಯಾನಗರಿಯಲ್ಲಿ 870 ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆಯೋಜನೆ

ಮಕ್ಕಳ ಅಭ್ಯುದಯಕ್ಕೆ ಸರ್ಕಾರದ ಮುತುವರ್ಜಿ ಶ್ಲಾಘನೀಯ



ಮಕ್ಕಳ ಅಭ್ಯುದಯಕ್ಕೆ ಸರ್ಕಾರದ ಮುತುವರ್ಜಿ ಶ್ಲಾಘನೀಯ

ಮಕ್ಕಳ ಅಭ್ಯುದಯಕ್ಕೆ ಸರ್ಕಾರದ ಮುತುವರ್ಜಿ ಶ್ಲಾಘನೀಯ

2. ಪ್ರತಿ ತಿಂಗಳು ರಾಜ್ಯಾರ್ಥಯಂತ ಡಯಟ್ ಮತ್ತು ಬಿ.ಇ.ಬ ಕಚೇರಿ ಮುಂಭಾಗದಲ್ಲಿರುವ ಹೋರ್ಟಿಂಗ್ ಗಳಲ್ಲಿ 'ತಿಂಗಳ ತಿರುಳು' ಫ್ಲೆಕ್ಸ್ ಅಳವಡಿಸುವ ಮೂಲಕ ಚಟುವಟಿಕೆಗಳ ಬಗ್ಗೆ ನಾರ್ವಜನಿಕರ ಗಮನ ಸೆಳೆದಿದೆ.



ಶಿಕ್ಷಣ ಸಂಚಲನ
ಜನವರಿ-2013 ರಿಂದ ಡಿಸೆಂಬರ್-2013 ರವರೆಗೆ

ಜನವರಿ-2013 ರಿಂದ ಡಿಸೆಂಬರ್-2013 ರವರೆಗೆ

ಜನವರಿ-2013 ರಿಂದ ಡಿಸೆಂಬರ್-2013 ರವರೆಗೆ

3. ರೇಡಿಯೋದಲ್ಲಿ ಪ್ರತಿ ಬುಧವಾರ ಬೆಳಿಗಿನ 7.15 ರಿಂದ 7.30 ರವರೆಗೆ "ಶಿಕ್ಷಣ ಸಂಚಲನ" ಕಾರ್ಯಸರಣಿ ಮೂಲಕ ಸ.ಶಿ.ಅ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದೆ.

4. ಚಂದನದಲ್ಲಿ ಶಿಕ್ಷಣ ಮಂಥನ : ಚಂದನ ವಾಹಿನಿಯಲ್ಲಿ ಪ್ರತಿ ಬುಧವಾರ ಬೆಳಗಿನ 8.30 ರಿಂದ 9.00 ಮತ್ತು ಶುಕ್ರವಾರ ರಾತ್ರಿ 8.00 ರಿಂದ 8.30 ರವರೆಗೆ '30' ನಿಮಿಷಗಳ '14' ಚರ್ಚಾ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿಗೆ ಪ್ರಯತ್ನಿಸಿದೆ.
5. ಟೈನ್ ಗಳಲ್ಲಿ : ಇಂಟರ್ ಸಿಟಿ ಟೈನ್ ಗಳಲ್ಲಿ 1¹ x 1.5¹ ಅಳತೆಯ ಆರ್.ಟಿ.ಇ ಜಾಗೃತಿ ಫಲಕಗಳನ್ನು ಹಾಕುವ ಮೂಲಕ ಜಾಗೃತಿ ಅಭಿಯಾನವಾಗಿದೆ.



6. ಬಸ್ ಗಳಲ್ಲಿ : ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ಗಳಲ್ಲಿ 4¹ x 3¹ ಅಳತೆಯ ಆರ್.ಟಿ.ಇ , ಜಾಗೃತಿ ಫಲಕಗಳನ್ನು ಅಳವಡಿಸಲಾಗಿತ್ತು.

